



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ವಾರಪತ್ರಿಕೆ

ಸಂಪುಟ : 29 | ಸಂಚಿಕೆ : 22 | ಸೆಪ್ಟೆಂಬರ್ 7, 2022 | ಬುಧವಾರ | ಪುಟಗಳು : 8 | ಬೆಲೆ : 2/-

8ನೇ ಬ್ಯಾಚ್ ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್ ಕೋರ್ಸ್ (ಡಿಯುಸಿಬಿಎಂ)ನ ಅಖತ ಪರೀಕ್ಷೆಗಳು ದಿನಾಂಕ : 04.09.2022ರಂದು ಜರುಗಿದವು

ಬೆಂಗಳೂರು : ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್ ಕೋರ್ಸ್ (ಡಿಯುಸಿಬಿಎಂ)ನ 8ನೇ ಬ್ಯಾಚ್‌ನ ಎರಡು ವಿಷಯಗಳ ಲಿಖಿತ ಪರೀಕ್ಷೆಗಳು ದಿನಾಂಕ : 04ನೇ ಸೆಪ್ಟೆಂಬರ್ 2022ರಂದು ಪದ್ಮನಾಭನಗರದಲ್ಲಿರುವ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್‌ಐಸಿಎಂ)ಯಲ್ಲಿ ಜರುಗಿದವು. ಉಳಿದ ನಾಲ್ಕು ವಿಷಯಗಳ ಲಿಖಿತ ಪರೀಕ್ಷೆಗಳು ದಿನಾಂಕ : 10 & 11ನೇ ಸೆಪ್ಟೆಂಬರ್ 2022ರಂದು ಜರುಗಲಿವೆ.



ಬೆಳಗಾವಿ : ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್ ಕೋರ್ಸ್ (ಡಿಯುಸಿಬಿಎಂ)ನ 8ನೇ ಬ್ಯಾಚ್‌ನ ಎರಡು ವಿಷಯಗಳ ಲಿಖಿತ ಪರೀಕ್ಷೆಗಳು ದಿನಾಂಕ : 04ನೇ ಸೆಪ್ಟೆಂಬರ್ 2022ರಂದು ಮಹಾಮಂಡಳದ ಬೆಳಗಾವಿ ಪ್ರಾಂತೀಯ ಕಛೇರಿಯಲ್ಲಿ ಜರುಗಿದವು. ಉಳಿದ ನಾಲ್ಕು ವಿಷಯಗಳ ಲಿಖಿತ ಪರೀಕ್ಷೆಗಳು ದಿನಾಂಕ : 10 & 11ನೇ ಸೆಪ್ಟೆಂಬರ್ 2022ರಂದು ಜರುಗಲಿವೆ.



ದಿನಾಂಕ : 20.09.2022ರಂದು ಮಹಾಮಂಡಳದ 57ನೇ ವಾರ್ಷಿಕ ಮಹಾಸಭೆ

ಬೆಂಗಳೂರು : ಮಹಾಮಂಡಳದ 2021-22ನೇ ಸಾಲಿನ 57ನೇ ವಾರ್ಷಿಕ ಮಹಾಸಭೆಯನ್ನು 20ನೇ ಸೆಪ್ಟೆಂಬರ್ 2022ರ ಮಂಗಳವಾರ ಮಧ್ಯಾಹ್ನ 12.15 ಗಂಟೆಗೆ ಮಹಾಮಂಡಳದ ದಿ.1 ಕೆ.ಎಚ್. ಪಾಟೀಲ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಸಭೆಗೆ ಮಹಾಮಂಡಳದ ಅರ್ಹ ಸದಸ್ಯ ಬ್ಯಾಂಕುಗಳ ಪ್ರತಿನಿಧಿಗಳು ಭಾಗವಹಿಸಬೇಕಾಗಿ ವಿನಂತಿ. ಒಂದು ಸದಸ್ಯ ಬ್ಯಾಂಕಿನಿಂದ ಒಬ್ಬ ಪ್ರತಿನಿಧಿಗೆ ಮಹಾಸಭೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.



ರಮೋ ದರ ಏರಿಕೆಯ ಪರಿಣಾಮ
ಅನ್ವಷ್ಟ : ಜಿ.ಆರ್.ವರ್ಮಾ

2



ಶಿಕಾರಿಪುರ ಶಿವ ಸಹಕಾರಿ ಬ್ಯಾಂಕಿನ
26ನೇ ವಾರ್ಷಿಕ ಸರ್ವಸದಸ್ಯರ ಮಹಾಸಭೆ

4



ನಿಮ್ಮ ಪ್ರಶ್ನೆ -
ನಮ್ಮ ಉತ್ತರ

7



ಅತೀಯ ಸಹಕಾರಿಗಳೇ...



ನಮ್ಮಲ್ಲಿ ಜ್ಞಾನದ ಬೆಳಕನ್ನು ಮೂಡಿಸುವವನೇ ಶಿಕ್ಷಕ

ಬಾಲ್ಯದಲ್ಲಿ ಶಿಕ್ಷಣಕ್ಕೆ ಭದ್ರ ಭುನಾದಿ ಹಾಕಿ ಮಕ್ಕಳ ಮುಂದಿನ ಬದುಕನ್ನು ರೂಪಿಸುವಲ್ಲಿ ಶಿಕ್ಷಕರ ಜವಾಬ್ದಾರಿ ದೊಡ್ಡದು. ಪುಟ್ಟ ಮಗುವೊಂದು ಬೆಳೆದು ಮುಂದೆ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಮಿಂಚುವಂತಾಗುವುದರ ಹಿಂದೆ ಶಿಕ್ಷಕರ ಪಾತ್ರವಿದೆ.

ಹೆತ್ತವರು ನಡೆ ಕಲಿಸಿದರೆ, ಗುರು ನುಡಿ ಕಲಿಸುತ್ತಾನೆ. ಯಾವುದೇ ವ್ಯಕ್ತಿಯ ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು ಎಂದವರು ನಮ್ಮ ರಾಷ್ಟ್ರಕವಿ ಕುವೆಂಪು. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ದಾಸರೇ ಹಾಡಿದ್ದಾರೆ. ಜೀವನದಲ್ಲಿ ವಿದ್ಯೆ ಸಾಧಿಸಬೇಕಿದ್ದರೆ ಗುರುವಿನ ಗುಲಾಮನಾಗಬೇಕೆನ್ನುವುದು ಇದರರ್ಥ.

ಎಲ್ಲರ ಬದುಕಿನಲ್ಲೂ ಅವರ ಬದುಕನ್ನು ರೂಪಿಸಿದ ಒಬ್ಬ ಗುರು ಇರುತ್ತಾನೆ. ಸಾವಿರಾರು ವಿದ್ಯಾರ್ಥಿಗಳಿಗೆ ಆದರ್ಶ ಗುರುವಾಗಿ, ಅವರೆಲ್ಲರಲ್ಲೂ ಕನ್ನಡ ಕಂಕಣ ಕಟ್ಟಿದ ಕುವೆಂಪುರವರು ತಮ್ಮ ಗುರು ಟಿ.ಎಸ್. ವೆಂಕಣಯ್ಯ ಅವರನ್ನು ಸದಾ ಸ್ಮರಿಸುತ್ತಿದ್ದರು. ತಮ್ಮ ಬದುಕನ್ನು ರೂಪಿಸಿದವರು ಗುರುಗಳಾದ ವೆಂಕಣಯ್ಯನವರು ಎಂದೇ ಹೇಳುತ್ತಿದ್ದರು. ಮಾತ್ರವಲ್ಲ ತಾವು ರಚಿಸಿದ ಮಹಾ ಕಾವ್ಯ ರಾಮಾಯಣ ದರ್ಶನವನ್ನು ವೆಂಕಣಯ್ಯನವರಿಗೆ ಅರ್ಪಿಸಿದರು.

ಹಿಂದೆ ನಮ್ಮ ಸಾಹಿತ್ಯ, ಸಂಸ್ಕೃತಿ ರೂಪಿಸಿದವರಲ್ಲಿ ಅನೇಕರು ಶಿಕ್ಷಕರೇ ಆಗಿದ್ದರು. ಕಾವ್ಯಲೋಕದ ಗಾರುಡಿಗ ಎಂದೆ ಕರೆಸಿಕೊಳ್ಳುತ್ತಿದ್ದ ದ.ರಾ. ಬೇಂದ್ರೆ, ಡಿ.ಎಲ್. ನರಸಿಂಹಾಚಾರ್, ತಿ.ನಂ. ಶ್ರೀಕಂಠಯ್ಯ, ಬಿ.ಎಂ. ಶ್ರೀಕಂಠಯ್ಯ, ಜಿ.ಪಿ. ರಾಜರತ್ನಂ, ವಿನಾಯಕ ಕೃಷ್ಣ ಗೋಕಾಕ್, ಗೋಪಾಲಕೃಷ್ಣ ಅಡಿಗ, ಯು.ಆರ್. ಅನಂತಮೂರ್ತಿ, ಚನ್ನವೀರ ಕಣವಿ, ಚಂದ್ರಶೇಖರ ಪಾಟೀಲ, ಪಿ.ಲಂಕೇಶ್ ಹೀಗೆ ಇನ್ನೂ ಅನೇಕ ಮಹನೀಯರು ಶಿಕ್ಷಕರಾಗಿ ಈ ನಾಡಿನ ಅಸಂಖ್ಯಾತ ವಿದ್ಯಾರ್ಥಿಗಳ ಬದುಕು ರೂಪಿಸಿದ್ದಾರೆ, ಮಾರ್ಗದರ್ಶನ ಮಾಡಿದ್ದಾರೆ.

ಅಷ್ಟೇಕೆ ನಮ್ಮ ದೇಶದ ಎರಡನೇ ರಾಷ್ಟ್ರಪತಿಯಾಗಿ ಪೀಠವನ್ನು ಅಲಂಕರಿಸಿದ ಮಹಾನ್ ವ್ಯಕ್ತಿ ಡಾ. ರಾಧಾಕೃಷ್ಣನ್ ಅವರೂ ಶಿಕ್ಷಕರಾಗಿದ್ದವರೆ. ತಮ್ಮ ವಿದ್ವತ್ ಕಾರಣಕ್ಕೆ ಮೈಸೂರು ಮತ್ತು ಕಲ್ಕತ್ತಾದ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದರು. ನಂತರ ಅವರು ಆಕ್ಸ್‌ಫರ್ಡ್‌ನಲ್ಲಿಯೂ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು. ತತ್ವಶಾಸ್ತ್ರ ಪಾರಂಗತರಾಗಿದ್ದ ಡಾ.ರಾಧಾಕೃಷ್ಣನ್ ತಮ್ಮ ಮೇಲೆ ಅತ್ಯಂತ ಪ್ರಭಾವ ಬೀರಿದ್ದ ರವೀಂದ್ರನಾಥ ಟ್ಯಾಗೋರರ ಕುರಿತೇ ತತ್ವಶಾಸ್ತ್ರ ಕೃತಿ ರಚನೆ ಮಾಡಿದರು.

ಶ್ರೇಷ್ಠ ದಾರ್ಶನಿಕರಾಗಿದ್ದ ಡಾ. ರಾಧಾಕೃಷ್ಣನ್ ನಮ್ಮ ದೇಶದ ಸಂಸ್ಕೃತಿ-ಪರಂಪರೆಯನ್ನು ಕುರಿತು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಇಂಥಹ ಮಹಾನ್ ವ್ಯಕ್ತಿಯ ಜನ್ಮ ದಿನ ಆಚರಿಸಲು ಅವರ ಒಪ್ಪಿಗೆ ಪಡೆಯಲು ಹೋದವರಿಗೆ ಅವರು ಹೇಳಿದ್ದು: ಖಂಡಿತ ಬೇಡ, ಬದಲಿಗೆ ನಮ್ಮಲ್ಲಿ ಜ್ಞಾನದ ಬೆಳಕನ್ನು ಮೂಡಿಸುವ ಶಿಕ್ಷಕರ ದಿನವನ್ನಾಗಿ ಆಚರಿಸಿ ಎಂದು.

ದೊಡ್ಡವರ ಆಲೋಚನೆಗಳು ದೊಡ್ಡದಾಗಿಯೇ ಇರುತ್ತವೆ. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದಂದು, ನಮ್ಮ ಬದುಕು ರೂಪಿಸುವ ಗುರುಗಳ ನೆನೆಯೋಣ, ಧನ್ಯವಾದ ಅರ್ಪಿಸೋಣ, ಅವರ ಕೊಡುಗೆಯನ್ನು ಸ್ಮರಿಸೋಣ ಬನ್ನಿ.

» ಎಚ್.ಕೆ. ಪಾಟೀಲ
ಅಧ್ಯಕ್ಷರು

ರೆಪೊ ದರ ಏರಿಕೆಯ ಪರಿಣಾಮ

ಅಸ್ಪಷ್ಟ : ಜೆ.ಆರ್.ವರ್ಮಾ

ಮುಂಬೈ : ಹಣದುಬ್ಬರ ನಿಯಂತ್ರಿಸಲು ರಿಸರ್ವ್ ಬ್ಯಾಂಕ್ (ಆರ್‌ಬಿಐ) ಈಚೆಗೆ ಮಾಡಿರುವ ರೆಪೊ ದರ ಏರಿಕೆಯು ಎಷ್ಟರಮಟ್ಟಿಗೆ ಪರಿಣಾಮ ಬೀರಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಆರ್‌ಬಿಐ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸದಸ್ಯ ಜೆ.ಆರ್.ವರ್ಮಾ ಹೇಳಿದ್ದಾರೆ.

ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಬಡ್ಡಿದರ ಹೊಂದಾಣಿಕೆಯ ಪ್ರಮಾಣವು ನಿರ್ಧಾರವಾಗಲಿದೆ ಎಂದೂ ಅವರು ತಿಳಿಸಿದ್ದಾರೆ. ಆರ್ಥಿಕ ಬೆಳವಣಿಗೆಯು ಉತ್ತಮವಾಗಿದ್ದರೆ, ಹಣದುಬ್ಬರವನ್ನು ಶೇ.4ಕ್ಕೆ ಇಳಿಕೆ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಆದರೆ, ಆರ್ಥಿಕತೆಯು ಬೆಳವಣಿಗೆ ಸಾಧಿಸಲು ಹೇಗಾಡುತ್ತಿದ್ದಲ್ಲಿ ಬಡ್ಡಿದರದಲ್ಲಿ ನಿಧಾನಗತಿಯ ಹೊಂದಾಣಿಕೆಯು ಸಾಕಾಗುತ್ತದೆ ಎಂದು ಅವರು ಹೇಳಿದ್ದಾರೆ. ಆರ್‌ಬಿಐ ಆಗಸ್ಟ್ ತಿಂಗಳಿನಲ್ಲಿ ರೆಪೊ ದರವನ್ನು ಶೇ.0.50ರಷ್ಟು ಹೆಚ್ಚಿಸಿದೆ. ಇದರಿಂದಾಗಿ ಮೇ ತಿಂಗಳಿನಿಂದ ಆಗಸ್ಟ್‌ವರೆಗೆ ರೆಪೊ ದರವು ಒಟ್ಟಾರೆ ಶೇ.1.40ರಷ್ಟು ಹೆಚ್ಚಾಗಿದೆ. ಸೆಪ್ಟೆಂಬರ್ 30ರಂದು ಆರ್‌ಬಿಐ ರೆಪೊ ದರವನ್ನು ಮತ್ತೆ ಶೇ.0.50ರಷ್ಟು ಹೆಚ್ಚಿಸುವ ನಿರೀಕ್ಷೆ ಮಾಡಲಾಗಿದೆ.

ನಗದು ಲಭ್ಯತೆಯನ್ನು ನಿಯಂತ್ರಿಸಲು ಬ್ಯಾಂಕ್‌ಗಳ ಮಧ್ಯೆ ವಿತರಿಸುವ ಅಲ್ಪಾವಧಿಯ ಸಾಲದ ಬಡ್ಡಿದರವನ್ನು ಗರಿಷ್ಠ ಮಟ್ಟದಲ್ಲಿ ಇಡಲಾಗಿದೆ. ಹೀಗಾಗಿ ಬಡ್ಡಿದರ ಏರಿಕೆಯು ನಿಜವಾಗಿಯೂ ಶೇ.1.40ರಷ್ಟು ಅಲ್ಲ, ಬದಲಾಗಿ ಶೇ.2.05ರಷ್ಟು ಹೆಚ್ಚಾಗಿದೆ ಎಂದು ಅವರು ವಿವರಿಸಿದ್ದಾರೆ. ಸದ್ಯ ನಾವು ಗರಿಷ್ಠ ಹಣದುಬ್ಬರ ಮತ್ತು ಮಂದಗತಿಯ ಆರ್ಥಿಕ ಬೆಳವಣಿಗೆಯ ಸ್ಥಿತಿಯಲ್ಲಿ ಇದ್ದೇವೆ. ಹೀಗಾಗಿ ನೈಜ ಬಡ್ಡಿದರವು ತಟಸ್ಥ ದರಕ್ಕಿಂತಲೂ (ಶೇ.6 ರಿಂದ ಶೇ.6.25ರವರೆಗೆ) ತುಸು ಹೆಚ್ಚಿನ ಮಟ್ಟದಲ್ಲಿ ಇರಲಿದೆ. ನೈಜ ಬಡ್ಡಿದರವನ್ನು ಹಾಲಿ ಇರುವ ಹಣದುಬ್ಬರದ ಪ್ರಮಾಣದ ಆಧಾರದ ಮೇಲೆ ಅಂದಾಜು ಮಾಡುವುದಕ್ಕೆ ಬದಲಾಗಿ ಮೂರರಿಂದ ನಾಲ್ಕು ತ್ರೈಮಾಸಿಕಗಳ ಹಣದುಬ್ಬರವನ್ನು ಒಟ್ಟುಗೂಡಿಸಿ ಅಂದಾಜು ಮಾಡಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಆರ್‌ಬಿಐಗೆ ಬಡ್ಡಿದರ ಏರಿಸಲು ಅವಕಾಶ ಇದೆಯಾದರೂ ಬಹುಶಃ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಮಾಡಲು ಅಲ್ಲ ಎಂದು ಹೇಳಿದ್ದಾರೆ.

ಭಾರತ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆ : ವರದಿ

ಲಂಡನ್ : ಬ್ರಿಟನ್ ಹಿಂದಿಕ್ಕಿದ ಭಾರತವು ಈಗ ವಿಶ್ವದಲ್ಲಿಯೇ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ವರದಿಯಾಗಿದೆ.

ಬ್ಲೂಮ್‌ಬರ್ಗ್ ವರದಿ ಪ್ರಕಾರ, ವಿಶ್ವದ ಅತಿದೊಡ್ಡ ಆರ್ಥಿಕತೆಯ ಪೈಕಿ ಭಾರತಕ್ಕಿಂತಲೂ ಹಿಂದೆ ಬಿದ್ದಿರುವ ಬ್ರಿಟನ್ 6ನೇ ಸ್ಥಾನಕ್ಕೆ ಕುಸಿದಿದೆ ಎಂದು ಹೇಳಿದೆ. 2021ನೇ ಸಾಲಿನ ಕೊನೆಯ ಮೂರು ತಿಂಗಳಲ್ಲಿ ಬ್ರಿಟನ್ 5ನೇ ಸ್ಥಾನದಲ್ಲಿತ್ತು ಎಂಬುದು ಗಮನಾರ್ಹ.

ಹಿಂದಿಕ್ಕಿರುವ ಭಾರತ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದಿದೆ.

ಈ ಅಂಕಿ ಅಂಶವು ಅಮೆರಿಕನ್ ಡಾಲರ್ ಆಧರಿಸಿದೆ. ಅಂತರರಾಷ್ಟ್ರೀಯ ಸಾಧಿಸುವ ನಿರೀಕ್ಷೆಯಿದೆ.



ಹಣಕಾಸು ನಿಧಿಯ ಜಿಡಿಪಿ ಅಂಕಿ-ಅಂಶಗಳ ಪ್ರಕಾರ ಮೊದಲ ತ್ರೈಮಾಸಿಕದಲ್ಲೂ ಭಾರತ ತನ್ನ ಮುನ್ನಡೆಯನ್ನು ವಿಸ್ತರಿಸಿದೆ.

ಅಮೆರಿಕ, ಚೀನಾ, ಜಪಾನ್ ಮತ್ತು ಜರ್ಮನಿ ನಂತರದ ಸ್ಥಾನದಲ್ಲಿ ಭಾರತ ಗುರುತಿಸಿಕೊಂಡಿದೆ. ದಶಕದ ಹಿಂದೆ ಭಾರತ 11ನೇ ಹಾಗೂ ಬ್ರಿಟನ್

5ನೇ ಸ್ಥಾನದಲ್ಲಿತ್ತು ಎಂಬುದು ಗಮನಾರ್ಹ.

ಅಲ್ಲದೆ ಪ್ರಸಕ್ತ ಸಾಲಿನಲ್ಲಿ ಭಾರತದ ಆರ್ಥಿಕತೆ ಶೇ.7ಕ್ಕಿಂತಲೂ ಹೆಚ್ಚು ಪ್ರಗತಿ

ಹಣದುಬ್ಬರ ತಡೆಗೆ ಕೇಂದ್ರ ಬ್ಯಾಂಕ್‌ಗಳು ಕ್ರಮ ಕೈಗೊಳ್ಳಬೇಕು : ಗೀತಾ ಗೋಪಿನಾಥ್



ವಾಷಿಂಗ್ಟನ್ : ಹಣದುಬ್ಬರ ನಿಯಂತ್ರಿಸಲು ಕೇಂದ್ರೀಯ ಬ್ಯಾಂಕ್‌ಗಳು ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಉಪ ವ್ಯವಸ್ಥಾಪಕ ನಿರ್ದೇಶಕಿ ಗೀತಾ ಗೋಪಿನಾಥ್ ಹೇಳಿದ್ದಾರೆ. ಅಮೆರಿಕದ ವ್ಯೂಮಿಂಗ್‌ನ ಜಾಕ್ಸನ್ ಹೋಲ್‌ನಲ್ಲಿ ನಡೆದ ಕೇಂದ್ರೀಯ ಬ್ಯಾಂಕ್‌ಗಳ ಸಮಾವೇಶದಲ್ಲಿ ಅವರು ಮಾತನಾಡಿದರು.

ಉದ್ಯೋಗ ಮಾರುಕಟ್ಟೆ ಮತ್ತು ಪೂರೈಕೆ ವಿಚಾರದಲ್ಲಿ ಜಗತ್ತು ಸಮಸ್ಯೆ ಎದುರಿಸುತ್ತಿದೆ. ಬೆಲೆ ಏರಿಕೆ ಒತ್ತಡ ಮುಂದುವರಿಯಲಿದೆ. ಹೀಗಾಗಿ ಉದ್ಯೋಗ, ಹಣದುಬ್ಬರ ಮತ್ತು ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿದ ಸಮಸ್ಯೆಗಳು ಮುಂದಿನ ವರ್ಷಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಕೇಂದ್ರೀಯ ಬ್ಯಾಂಕ್‌ಗಳಿಗೂ ತಲೆನೋವಾಗಲಿದೆ ಎಂದು ಅವರು ಹೇಳಿದ್ದಾರೆ.

ಹಣದುಬ್ಬರದ ಅಪಾಯ ಗಮನಿಸಿದರೆ, ಸಂಭಾವ್ಯ ವೆಚ್ಚಗಳ ಹೊರತಾಗಿಯೂ ಕೇಂದ್ರೀಯ ಬ್ಯಾಂಕ್‌ಗಳು ಕಠಿಣ ನಿಲುವು ತಳೆಯಬೇಕಾದ ಅನಿವಾರ್ಯತೆ ಇದೆ ಎಂದು ಗೀತಾ ಗೋಪಿನಾಥ್ ತಿಳಿಸಿದ್ದಾರೆ.

ಐಎಂಎಫ್ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸುಬ್ರಮಣಿಯನ್ ನೇಮಕ



ನವದೆಹಲಿ : ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿಯ ಕಾರ್ಯನಿರ್ವಾಹಕ ನಿರ್ದೇಶಕ (ಭಾರತ) ಆಗಿ ಗುರುವಾರ ನೇಮಕ ಮಾಡಲಾಗಿದೆ. ಕೇಂದ್ರ ಸಚಿವ ಸಂಪುಟದ ನೇಮಕಾತಿಗಳ ಸಮಿತಿಯು ಸುಬ್ರಮಣಿಯನ್ ಅವರ ನೇಮಕಕ್ಕೆ ಒಪ್ಪಿಗೆ ನೀಡಿದೆ ಎಂದು ಸಿಬ್ಬಂದಿ ಸಚಿವಾಲಯದ ಪ್ರಕಟಣೆ ತಿಳಿಸಿದೆ. ಈ ನೇಮಕವು ನವೆಂಬರ್ 1 ರಿಂದ, ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇರಲಿದೆ.

ಈ ವರ್ಷವೇ ಬರಲಿದೆ 'ಡಿಜಿಟಲ್ ಕರೆನ್ಸಿ', ಆರ್‌ಬಿಐನಿಂದ ಸಕಲ ಸಿದ್ಧತೆ

ಮುಂಬಯಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ತನ್ನ ಡಿಜಿಟಲ್ ಕರೆನ್ಸಿಯನ್ನು (ಸಿಬಿಡಿಎಸ್) ಪ್ರಾಯೋಗಿಕವಾಗಿ ಜಾರಿಗೊಳಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಮುಂದಾಗಿದೆ. ನಾಲ್ಕು ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಇದನ್ನು ಜಾರಿಗೊಳಿಸಲು ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಅಮೆರಿಕದ ಫಿನಿಟೆಕ್ ಕಂಪನಿಯಾದ ಎಫ್‌ಐಎಸ್‌ಎಸ್‌ಎಂ‌ಎಂ‌ಗೆ ಆರ್‌ಬಿಐ ಸಮಾಲೋಚನೆ ನಡೆಸುತ್ತಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಬ್ಯಾಂಕ್ ಆಫ್ ಬರೋಡಾವನ್ನು ಆರ್‌ಬಿಐ ಪ್ರಾಯೋಗಿಕವಾಗಿ ಡಿಜಿಟಲ್ ಕರೆನ್ಸಿ ಚಲಾವಣೆಗೆ ಬಳಸಿಕೊಳ್ಳಲಿದೆ. "ನಾವು ಭಾರತೀಯ ರಿಸರ್ವ್ ಬ್ಯಾಂಕ್‌ನ ನಾವೀನ್ಯತೆ ಕೇಂದ್ರದೊಂದಿಗೆ ಕೆಲಸ ಮಾಡಿದ ಅನುಭವ ಹೊಂದಿದ್ದೇವೆ. ಡಿಜಿಟಲ್ ಕರೆನ್ಸಿ ಜಾರಿ ಕುರಿತಾಗಿ ಚರ್ಚೆಗಳು ನಡೆದಿವೆ," ಎಂದು ಎಫ್‌ಐಎಸ್‌ಎಸ್‌ಎಂ‌ಎಂ‌ ಹಿರಿಯ ನಿರ್ದೇಶಕಿ ಜೂಲಿಯಾ ಡೆಮಿಡೋವಾ ತಿಳಿಸಿದ್ದಾರೆ.

"ಸಗಟು ಅಥವಾ ಚಿಲ್ಲರೆ ವಹಿವಾಟು ಆಗಿರಲಿ. ನಮ್ಮ ತಂತ್ರಜ್ಞಾನವನ್ನು ವಾಣಿಜ್ಯ ಬ್ಯಾಂಕ್‌ಗಳಿಗೆ ವಿಸ್ತರಿಸಬಹುದು. ಅಲ್ಲಿ ಅವರು ಡಿಜಿಟಲ್ ನಿಯಂತ್ರಿತ ಹಣದ ರೂಪದಲ್ಲಿ ಕೇಂದ್ರ ಬ್ಯಾಂಕ್ ಹಣವನ್ನು ಪರೀಕ್ಷಿಸಬಹುದು ಮತ್ತು ಟೋಕನ್‌ನೇ ಮಾಡಬಹುದು," ಎಂದಿದ್ದಾರೆ. ಈಗ ದೇಶಗಳ ನಡುವೆ ನಡೆಯುತ್ತಿರುವ ಬೃಹತ್ ಪಾವತಿಗಳು, ಸಂಸ್ಥೆಗಳ ನಡುವಿನ ದೊಡ್ಡ ವಹಿವಾಟುಗಳು ಮತ್ತು ಪ್ರತಿ ದೇಶದ ಕೇಂದ್ರ ಬ್ಯಾಂಕ್‌ಗಳ ನಡುವೆ ದೊಡ್ಡ ವಹಿವಾಟುಗಳು ಎಲ್ಲವನ್ನೂ ಡಿಜಿಟಲ್ ಕರೆನ್ಸಿಗೆ ಪರಿವರ್ತಿಸಬಹುದು.

ಡಿಜಿಟಲ್ ಕರೆನ್ಸಿ : ಡಿಜಿಟಲ್ ಕರೆನ್ಸಿ (ಸಿಬಿಡಿಎಸ್) ಎಂಬುದು ನಿಯಂತ್ರಕದಿಂದ ಬೆಂಬಲಿತ ಆಗಿರುವ ಮತ್ತು ಡಿಜಿಟಲ್ ಸ್ವರೂಪದಲ್ಲಿ ಸಂಗ್ರಹಿಸಲಾದ ಕರೆನ್ಸಿ ಆಗಿದೆ. ಇದನ್ನು ಪೇಪರ್ ಕರೆನ್ಸಿಯಾಗಿ ಪರಿವರ್ತಿಸಬಹುದು. ಆರ್‌ಬಿಐನ ಬ್ಯಾಲೆನ್ಸ್ ಶೀಟ್‌ನಲ್ಲಿಯೂ ಇದು ಪ್ರತಿಫಲಿಸುತ್ತದೆ. ಆ ಮೂಲಕ ಇದಕ್ಕೆ ಆರ್‌ಬಿಐ ಕಾನೂನು ಮಾನ್ಯತೆ ನೀಡುತ್ತದೆ. ಸಾಕಷ್ಟು ನಿಯಮಗಳೊಂದಿಗೆ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಸಿಬಿಡಿಎಸ್‌ನ್ನು ಅಭಿವೃದ್ಧಿಪಡಿಸಲು ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಬಳಸಬಹುದು ಎಂದು ತಜ್ಞರು ಹೇಳಿದ್ದಾರೆ.

ಶಿಕಾರಿಪುರ ಶಿವ ಸಹಕಾರಿ ಬ್ಯಾಂಕಿನ 26ನೇ ವಾರ್ಷಿಕ ಸರ್ವಸದಸ್ಯರ ಮಹಾಸಭೆ

ಶಿಕಾರಿಪುರ : ದಿನಾಂಕ : 29-08-2022ರ ಸೋಮವಾರದಂದು ಶ್ರೀ ತರಳಬಾಳು ಜಗದ್ಗುರು ಸಮುದಾಯ ಭವನ, ಶಿಕಾರಿಪುರ ಇದರ ಸಭಾಂಗಣದಲ್ಲಿ ಶಿವ ಸಹಕಾರಿ ಬ್ಯಾಂಕ್ ನಿಯಮಿತ ಶಿಕಾರಿಪುರ ಇದರ 26ನೇ ವಾರ್ಷಿಕ ಸರ್ವಸದಸ್ಯರ ಮಹಾಸಭೆಯನ್ನು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಎನ್.ಜಿ. ಈಶ್ವರಪ್ಪಗೌಡರು ನೆಲೆನಕೊಪ್ಪ ಇವರ ಅಧ್ಯಕ್ಷತೆಯಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.

ಬ್ಯಾಂಕಿನ ಅಧ್ಯಕ್ಷರು ಮಹಾಸಭೆಯಲ್ಲಿ ಮಾತನಾಡುವ ಪ್ರಾರಂಭದಲ್ಲಿ ಶಿವ ಸಹಕಾರಿ ಬ್ಯಾಂಕಿನ ಹುಟ್ಟಿಗೆ ಶ್ರೀಮದುಜ್ಜಯಿನಿ ಸದ್ವರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಶ್ರೀ ಶ್ರೀ ಶ್ರೀ ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಬೃಹನ್ನಠ, ಸಿರಿಗೆರೆ ಇವರ ಅನುಗ್ರಹ ಮತ್ತು ಆಶೀರ್ವಾದವೇ ಒಂದು ದೊಡ್ಡ ಪ್ರೇರಕ ಶಕ್ತಿಯಾಗಿದೆ ಎಂದು



ತರಳಬಾಳು ಶ್ರೀಗಳನ್ನು ಸ್ಮರಿಸಿದರು. ಜ್ಯೋತಿ ಬೆಳಗುವುದರೊಂದಿಗೆ ಮಹಾಸಭೆಯ ಕಾರ್ಯಕ್ರಮಗಳು ವಿಧ್ಯುಕ್ತವಾಗಿ ಪ್ರಾರಂಭಗೊಂಡವು. ನಮ್ಮ ಬ್ಯಾಂಕಿನಲ್ಲಿ 22ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ದಿನಾಂಕ 30.07.2022ರಂದು ನಿವೃತ್ತರಾದ ಶ್ರೀ ಎಲ್. ಗಣಪತಿಯವರಿಗೆ ಹೃತ್ಪೂರ್ವಕವಾಗಿ ಬ್ಯಾಂಕಿನ ಸನ್ಮಾನ ಮಾಡಿ ಬೀಳ್ಕೊಡುಗೆ ಮಾಡಲಾಯಿತು. ನಂತರ ಪ್ರತಿಬಾನ್ಧಿತ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿ ಸನ್ಮಾನಿಸಲಾಯಿತು. ಸರ್ವಸದಸ್ಯರ ಮಹಾಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ಬಿ. ಪರಮೇಶ್ವರಪ್ಪನವರು ಹಾಗೂ ಬ್ಯಾಂಕಿನ ಎಲ್ಲ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗದವರು ಮತ್ತು ಗ್ರಾಹಕರು, ಸದಸ್ಯರು ಉಪಸ್ಥಿತರಿದ್ದರು.

2023ರಲ್ಲಿ ಭಾರತ ಶೇ.7.4ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸಲಿದೆ : ನಿರ್ಮಲಾ ಸೀತಾರಾಮನ್

ಮುಂಬಯಿ : ಈ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇ.7.4ರಷ್ಟು ಬೆಳವಣಿಗೆ ಸಾಧಿಸಲಿದೆ ಮತ್ತು ಮುಂದಿನ ಹಣಕಾಸು ವರ್ಷದಲ್ಲೂ ಇದೇ ಬೆಳವಣಿಗೆ ಮುಂದುವರಿಯಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.

ಎಫ್‌ಇ ಬೆಸ್ಟ್ ಬ್ಯಾಂಕ್ಸ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್ ಅವರು, ಅಭಿವೃದ್ಧಿಯ ಆಧಾರದ ಮೇಲೆ ನಮ್ಮ ಸ್ವಂತ ಅಂದಾಜುಗಳು ಈ ಬೆಳವಣಿಗೆಯನ್ನು ತೋರಿಸಿವೆ. ನಾವು ಖಂಡಿತವಾಗಿಯೂ ಶೇ.7.4 ಅಭಿವೃದ್ಧಿ ಸಾಧಿಸುತ್ತೇವೆ ಮತ್ತು ಮುಂದಿನ ವರ್ಷವೂ ಇದು ಮುಂದುವರಿಯುತ್ತದೆ ಎಂದು ತಿಳಿಸಿದರು.

ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ್ ಮುಂದಿನ ಎರಡು ಆರ್ಥಿಕ ವರ್ಷಗಳಲ್ಲಿ ಭಾರತದ ಬೆಳವಣಿಗೆಯು ಅತ್ಯಂತ ವೇಗವಾಗಿರಲಿದೆ ಎಂದು ಅಂದಾಜಿಸಿವೆ. ಅವರ ಅಂದಾಜುಗಳು ಭಾರತೀಯ ರಿಸರ್ವ್ ಬ್ಯಾಂಕ್ ಜೊತೆಗೆ ಹೊಂದಾಣಿಕೆಯಾಗುತ್ತವೆ ಎಂದು ಹೇಳಿದ್ದಾರೆ. ಜಾಗತಿಕ ಪರಿಸ್ಥಿತಿಯು ಸವಾಲಿನಿಂದ ಕೂಡಿದೆ. ಜಾಗತಿಕ ಬೆಳವಣಿಗೆ ಕುಂಠಿತವಾಗುವುದರಿಂದ ರಫ್ತು ವಲಯವು ತೊಂದರೆಗಳನ್ನು ಎದುರಿಸಲಿದೆ. ಹೀಗಾಗಿ ಸರ್ಕಾರ ಅಂತಹ ಘಟಕಗಳೊಂದಿಗೆ ಕೆಲಸ ಮಾಡುತ್ತದೆ ಎಂದು ಕೇಂದ್ರ ಸಚಿವೆ ಹೇಳಿದ್ದಾರೆ.



2022-23ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ.13.5ರಷ್ಟು ಏರಿಕೆ



ನವದೆಹಲಿ : 2022-23ರ ಹಣಕಾಸು ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ.13.5ರಷ್ಟು ಬೆಳವಣಿಗೆಯಾಗಿದೆ. ಇದು ಸಂಪರ್ಕ ಆಧಾರಿತ ಸೇವಾ ವಲಯ ಮತ್ತು ಯುಟಿಲಿಟಿಯಲ್ಲಿ ಉತ್ತಮ ಬೆಳವಣಿಗೆ ಇದಕ್ಕೆ ಕಾರಣವಾಗಿದೆ.

ಕೋವಿಡ್-19 ಸಾಂಕ್ರಾಮಿಕದ ಮೊದಲ ಅಲೆಯ ಸಮಯದಲ್ಲಿ 2020ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ ಶೇ.23.9ರಷ್ಟು ಕುಗ್ಗಿತ್ತು. ಆದರೆ, 2021ರ ಅದೇ ತ್ರೈಮಾಸಿಕದಲ್ಲಿ ಶೇ.20.1 ಬೆಳವಣಿಗೆಯಾಗಿತ್ತು. ಕಳೆದ ವರ್ಷದ ಜೂನ್ ತ್ರೈಮಾಸಿಕದಲ್ಲಿ ಶೇ.2.2ಕ್ಕೆ ಹೋಲಿಸಿದರೆ ಕೃಷಿಯು ಶೇ.4.5ರಷ್ಟು ಬೆಳವಣಿಗೆ ಕಂಡಿದೆ, ಉತ್ಪಾದನಾ ವಲಯವು ಶೇ.4.8, ನಿರ್ಮಾಣ ವಲಯವು ಶೇ.16.8, ವ್ಯಾಪಾರ ಮತ್ತು ಹೋಟೆಲ್ ಉದ್ಯಮಗಳು ಶೇ.25.7ರಷ್ಟು ಪ್ರಗತಿ ಸಾಧಿಸಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಮೊದಲ ತ್ರೈಮಾಸಿಕದ ಆರ್ಥಿಕ ಬೆಳವಣಿಗೆ ದರ ಶೇ.16.2ರಷ್ಟು ಇರಬಹುದು ಎಂದು ಊಹಿಸಿತ್ತು.

ಎಂ.ಸಿ.ಸಿ. ಬ್ಯಾಂಕಿನ ಕಂಕನಾಡಿ ಮತ್ತು ಮೊರ್ಗನ್ಸ್ ಗೇಟ್ ಶಾಖೆಯ ಗ್ರಾಹಕ ಸಂಪರ್ಕ ಸಭೆ

ಬ್ಯಾಂಕಿನ ಶತಮಾನೋತ್ಸರದ ಶಮಾನೋತ್ಸವದ ಅಂಗವಾಗಿ ಮಂಗಳೂರು ಕ್ಯಾಥೋಲಿಕ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ (ಎಂ.ಸಿ.ಸಿ. ಬ್ಯಾಂಕ್) ಕಂಕನಾಡಿ ಮತ್ತು ಮೊರ್ಗನ್ಸ್ ಗೇಟ್ ಶಾಖೆಯ ಗ್ರಾಹಕ ಸಂಪರ್ಕ ಸಭೆಯನ್ನು ಆಗಸ್ಟ್ 28ರ ಭಾನುವಾರದಂದು ಸಂತ ವಿನ್ಸೆಂಟ್ ಫೆರರ್ ಚರ್ಚಿನ ಗೋಲ್ಡನ್ ಜುಬಿಲಿ ಸಭಾಂಗಣದಲ್ಲಿ ಸಂಜೆ 6 ಗಂಟೆಗೆ ಆಯೋಜಿಸಲಾಗಿತ್ತು.

ಮಂಗಳೂರಿನ ಸಂತ ರೀಟಾ ಚರ್ಚ್, ಕಾಸ್ಸಿಯ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾ. ಎರಿಕ್ ಕ್ರಾಸ್ತಾರವರು ಸಭೆಯನ್ನು ಉದ್ಘಾಟಿಸಿದರು. ಎಂ.ಸಿ.ಸಿ. ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊರವರು ಸಂಪರ್ಕ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಎಂ.ಸಿ.ಸಿ. ಬ್ಯಾಂಕಿನ ಮಾಜಿ ನಿರ್ದೇಶಕ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್ ಜೇಮ್ಸ್ ವಿಕ್ಟರ್ ಡಿಮೆಲ್ಲೋ ಮತ್ತು ವರಾಹ ಅಸೋಸಿಯೇಟೆಡ್ಸ್ ಮಾಲಕ ಹಾಗೂ ದಕ್ಷಿಣ ಕನ್ನಡ ಯುವ ಕಾಂಗ್ರೆಸ್ಸಿನ ಉಪಾಧ್ಯಕ್ಷ ಗಿರೀಶ್ ಆಳ್ವರವರು ಗೌರವ ಅತಿಥಿಗಳಾಗಿದ್ದರು.



ವಂದನೀಯ ಫಾ. ಎರಿಕ್ ಕ್ರಾಸ್ತಾರವರು ತಮ್ಮ ಉದ್ಘಾಟಣಾ ಭಾಷಣದಲ್ಲಿ ಬ್ಯಾಂಕ್ ನಂಬಿಕೆ ಮತ್ತು ಭರವಸೆಯನ್ನು ಆಧರಿಸಿದೆ, ಆದುದರಿಂದ ಸಿಬ್ಬಂದಿ ವರ್ಗದವರು, ಸದಸ್ಯರು ಮತ್ತು ಗ್ರಾಹಕರು ಬ್ಯಾಂಕಿನ ಮೇಲೆ ನಂಬಿಕೆ ಇಡಬೇಕೆಂದು ಕರೆ ನೀಡಿದರು. ಗ್ರಾಹಕರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಹೊಂದಿದ್ದಕ್ಕಾಗಿ ಸಿಬ್ಬಂದಿ ವರ್ಗದವರನ್ನು ಅಭಿನಂದಿಸಿದ ಅವರು ಬ್ಯಾಂಕಿನ ಯೋಗಕ್ಷೇಮಕ್ಕಾಗಿ ಉತ್ತಮ ಗ್ರಾಹಕ ಸಂಬಂಧವನ್ನು ಕಾಪಾಡಿಕೊಳ್ಳಲು ಎಲ್ಲರನ್ನು ಪ್ರೇರೇಪಿಸಿದರು.

ಬ್ಯಾಂಕಿನ ನಿರ್ದೇಶಕರಾದ ಅನಿಲ್ ಪತ್ರಾವೊ, ಡೇವಿಡ್ ಡಿಸೋಜ, ರೋಶನ್ ಡಿಸೋಜ, ಐರಿನ್ ರೆಬೆಲ್ಲೊ, ವೃತ್ತಿಪರ ನಿರ್ದೇಶಕರಾದ ಸುಶಾಂತ್ ಸಿ. ಎ. ಸಲ್ಲಾನ್ವಾ ವ್ಯವಸ್ಥಾಪನ ಸಮಿತಿಯ ಸದಸ್ಯರಾದ,

ಫೆಲಿಕ್ಸ್ ಡಿಕೊಜ್, ಶರ್ಮಿಳಾ ಡಯನ ಮಿನೇಜಸ್, ಆಲ್ವಿನ್ ಪಿ. ಮೊಂತೇರೊ, ಮಹಾಪ್ರಬಂಧಕ ಸುನಿಲ್ ಮಿನೇಜಸ್, ಉಪಪ್ರಧಾನ ವ್ಯವಸ್ಥಾಪಕ ರಾಜ್ ಮಿನೇಜಸ್, ಶಾಖಾ ವ್ಯವಸ್ಥಾಪಕರಾದ ಐಡಾ ಪಿಂಟೊ ಮತ್ತು ಜೆಸಿಂತಾ ಸೆರಾವೊರವರು ವೇದಿಯಲ್ಲಿ ಹಾಜರಿದ್ದರು.

ಮಹಾಪ್ರಬಂಧಕ ಸುನಿಲ್ ಮಿನೇಜಸ್ ಗ್ರಾಹಕರ ಸಭೆಯ ಮಹತ್ವವನ್ನು ವಿವರಿಸಿದರು. ಶಾಖಾ ಸಹಾಯಕ ನಿರ್ದೇಶಕರಾದ ಮಾರ್ಸೆಲ್ ಮ್ಯಾಥು ಡಿಸೋಜರವರು ಸಭೆಯಲ್ಲಿ ಹಾಜರಿದ್ದ ಸರ್ವರನ್ನು ಸ್ವಾಗತಿಸಿದರು.

ಶಾಖೆಯ ವ್ಯವಸ್ಥಾಪಕಿ ಐಡಾ ಪಿಂಟೊ ವಂದಿಸಿದರು. ವಿನ್ಸೆಂಟ್ ಮೆಂಡೋನ್ಸಾ, ಕಾಸ್ಸಿಯಾ ನಿರೂಪಿಸಿದರು.

ವಿಶ್ವಕರ್ಮ ಬ್ಯಾಂಕ್ 47ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸ್ಪಂದನ ಜೀವನಾಧಾರ ಯೋಜನೆ

ವಿಶ್ವಕರ್ಮ ಸಹಕಾರ ಬ್ಯಾಂಕ್ ಲಿ. ಮಂಗಳೂರು ಇದರ 47ನೇ ವಾರ್ಷಿಕ ಸಾಮಾನ್ಯ ಸಭೆಯು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಎಸ್.ಆರ್. ಹರೀಶ್ ಆಚಾರ್ಯ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ಈ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷರು, ಕಳೆದ 46 ವರ್ಷಗಳಲ್ಲಿ ವಿಶ್ವಕರ್ಮ ಸಹಕಾರ ಬ್ಯಾಂಕ್ ಬೆಳೆದು ಬಂದ ಹಾದಿಯನ್ನು ವಿವರಿಸಿದರು. ಪ್ರಸಕ್ತ ಆರ್ಥಿಕ ವರದಿ ಸಾಲಿನಲ್ಲಿ ಬ್ಯಾಂಕ್ ರೂ. 224.11 ಕೋಟಿ ಠೇವಣಾತಿ ಮತ್ತು ರೂ. 153.92 ಕೋಟಿ ಸಾಲ ಮತ್ತು ಮುಂಗಡಗಳೊಂದಿಗೆ ವಾರ್ಷಿಕ ರೂ.2239.05 ಕೋಟಿ ವಹಿವಾಟನ್ನು ಮಾಡಿ ರೂಪಾಯಿ 1.37 ಲಕ್ಷ ಲಾಭವನ್ನು ಗಳಿಸಿದೆ ಎಂದು ಹೇಳಿದರು ಮತ್ತು ಬ್ಯಾಂಕಿನ ಸದಸ್ಯರಿಗೆ ಶೇ.9 ರಷ್ಟು ಲಾಭಾಂಶವನ್ನು ಘೋಷಿಸಿದರು.

ಈ ಸಂದರ್ಭದಲ್ಲಿ ಬ್ಯಾಂಕಿನ ಸದಸ್ಯರ ಆರೋಗ್ಯ ರಕ್ಷಣೆಯ ಮಹತ್ವಾಕಾಂಕ್ಷಿಯಿಂದ ಕೂಡಿದ 'ಸ್ಪಂದನ ಜೀವನಾಧಾರ ಯೋಜನೆ' ಯನ್ನು ಬಿಡುಗಡೆಗೊಳಿಸಿದ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಎಸ್ ಆರ್ ಹರೀಶ್ ಆಚಾರ್ಯ ಇವರು ಇದರಿಂದ ಬ್ಯಾಂಕಿನ ಸದಸ್ಯರಿಗೆ ಆಗುವ ಪ್ರಯೋಜನವನ್ನು ವಿವರಿಸಿದರು. ಹಾಗೆಯೇ ಬ್ಯಾಂಕಿನ ಸದಸ್ಯರ ಸಂಕಷ್ಟಗಳಿಗೆ ಧ್ವನಿಯಾಗುವ ಕೆಲಸವನ್ನು ಬ್ಯಾಂಕ್ ನಿರಂತರವಾಗಿ ಮಾಡುತ್ತಿದೆ. ಕೋವಿಡ್ ಮಹಾಮಾರಿಯ ಸಂದರ್ಭದ ಎರಡು ಆರ್ಥಿಕ ವರ್ಷದಲ್ಲಿ ಚಿನ್ನದ ಕೆಲಸಗಾರರ ಆರ್ಥಿಕ ಸಂಕಷ್ಟವನ್ನು ಮನಗಂಡು ಚಿನ್ನದ ಕೆಲಸಗಾರ ಸದಸ್ಯರಿಗೆ ಬ್ಯಾಂಕ್ ಬಡ್ಡಿ ರಹಿತವಾಗಿ ರೂಪಾಯಿ ಹತ್ತು



ಸಾವಿರವನ್ನು ಒಟ್ಟು 1043 ಜನರಿಗೆ ನೀಡಿ ಅವರ ಜೀವನಕ್ಕೆ ಸಾಂತ್ವನ ತುಂಬುವ ಕೆಲಸವನ್ನು ಮಾಡಿದೆ. ಮುಂದೆಯೂ ಸದಸ್ಯರ ಆರೋಗ್ಯ ಮತ್ತು ಶೈಕ್ಷಣಿಕ ಅವಶ್ಯಕತೆಗಳಿಗೆ ಬ್ಯಾಂಕ್ ಮುಂಚೂಣಿಯಲ್ಲಿ ನಿಲ್ಲಲಿದೆ ಎಂದು ಈ ಸಂದರ್ಭದಲ್ಲಿ ಭರವಸೆ ನೀಡಿದರು. ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ಡಿ. ಭಾಸ್ಕರ್ ಆಚಾರ್ಯ ಅವರು ಸಾಮಾನ್ಯ ಸಭೆಗೆ ಆಗಮಿಸಿರುವ ಎಲ್ಲರನ್ನು ಸ್ವಾಗತಿಸಿದರು ನಿರ್ದೇಶಕರಾದ ಶ್ರೀ ಎನ್. ಗೋಪಾಲಕೃಷ್ಣ ಆಚಾರ್, ಶ್ರೀಮತಿ ಎಸ್. ಜಯಶ್ರೀ ಎ. ಆಚಾರ್, ಶ್ರೀ ಪಿ. ಜಗದೀಶ್ ಆಚಾರ್ಯ, ಶ್ರೀ ಕೆ. ಲೋಕೇಶ್ ಆಚಾರ್ಯ, ಶ್ರೀ ಸೀತಾರಾಮ ಆಚಾರ್ಯ, ಶ್ರೀ ರಾಜೇಶ್, ಶ್ರೀ ಜಗದೀಶ್ ಜೆ., ಶ್ರೀ ಶರತ್ ಕೆ. ಆಚಾರ್ಯ, ಶ್ರೀ ಹರಿಪ್ರಸಾದ್, ಶ್ರೀ ಜಯಪ್ರಕಾಶ್ ಆಚಾರ್ಯ, ಶ್ರೀಮತಿ ರೇಷ್ಮಾ ಆಚಾರ್ಯ, ಶ್ರೀ ಗುರುಪ್ರಸಾದ್ ಶೆಟ್ಟಿ ಬಿ., ಪ್ರಧಾನ ವ್ಯವಸ್ಥಾಪಕ(ಪ್ರಭಾರ) ರಾದ ಶ್ರೀ ಸುರೇಶ್ ಕುಮಾರ್ ಬಿ. ಉಪಸ್ಥಿತರಿದ್ದರು.



ನಾವು ಎಷ್ಟು ಬ್ಯಾಂಕ್ ಖಾತೆಗಳನ್ನು ಹೊಂದಬಹುದು, ಇಲ್ಲದೆ ಟಪ್



► ಮಯೂರಿ ಎನ್.

ಬಹುತೇಕ ಜನರು ಒಂದಕ್ಕಿಂತ ಅಧಿಕ ಬ್ಯಾಂಕ್ ಖಾತೆಗಳನ್ನು ಹೊಂದಿರುತ್ತಾರೆ. ಒಂದು ನಾವು ಮೊದಲಿನಿಂದಲೇ ತೆರೆದಿರುವ ಬ್ಯಾಂಕ್ ಖಾತೆಯಾಗಿದ್ದರೆ ಉಳಿದವು ನಾವು ಕಾರ್ಯನಿರ್ವಹಣೆ ಮಾಡುವ ಸಂಸ್ಥೆಯು ಸಂಬಳವನ್ನು ಜಮೆ ಮಾಡಲು ತೆರೆದಿರುವ ಬ್ಯಾಂಕ್ ಖಾತೆ ಆಗಿರಬಹುದು. ಹೆಚ್ಚಾಗಿ ನಾವು ಒಂದು ಉದ್ಯೋಗದಿಂದ ಇನ್ನೊಂದು ಉದ್ಯೋಗ ಸ್ಥಳಕ್ಕೆ ವರ್ಗಾವಣೆ ಆಗುತ್ತಿದ್ದಂತೆ ಬ್ಯಾಂಕ್ ಖಾತೆಗಳ ಸಂಖ್ಯೆಯು ಕೂಡಾ ಹೆಚ್ಚಾಗುತ್ತಾ ಹೋಗುವುದು ಸಹಜ.

ಹೆಚ್ಚಾಗಿ ಒಂದು ಸಂಸ್ಥೆಯು ತಮ್ಮ ಉದ್ಯೋಗಸ್ಥರ ವೇತನ ಖಾತೆಯನ್ನು ಒಂದೇ ಬ್ಯಾಂಕ್‌ನಲ್ಲಿ ತೆರೆಯುತ್ತಾರೆ. ನೀವು ಆ ಬ್ಯಾಂಕ್‌ನಲ್ಲೇ ನಿಮ್ಮ ಕುಟುಂಬಸ್ಥರ ಖಾತೆ, ಹೂಡಿಕೆಗಾಗಿ ಖಾತೆ ಮೊದಲಾದವುಗಳನ್ನು ತೆರೆಯಬಹುದು. ಒಟ್ಟಾರೆಯಾಗಿ ಒಂದಕ್ಕಿಂತ ಅಧಿಕ ಬ್ಯಾಂಕ್ ಖಾತೆಗಳನ್ನು ಹೊಂದಿರುವುದಕ್ಕೆ ಹಲವಾರು ಕಾರಣಗಳು ಇದೆ.

ನಾವು ಉದ್ಯೋಗದ ಕಾರಣ ಹೊರತಾಗಿ ಕ್ರೆಡಿಟ್ ಕಾರ್ಡ್‌ಗಾಗಿ, ಸಾಲಕ್ಕಾಗಿ, ಫಿಕ್ಸ್ ಡೆಪಾಸಿಟ್‌ಗಾಗಿ, ಲಾಕರ್‌ಗಳಿಗಾಗಿ ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ಖಾತೆಯನ್ನು ಹೊಂದಬಹುದು. ಆದರೆ ನಾವು ಎಷ್ಟು ಬ್ಯಾಂಕ್ ಖಾತೆಗಳನ್ನು ಹೊಂದುವುದು ಉತ್ತಮ? ಎಷ್ಟು ಬ್ಯಾಂಕ್ ಖಾತೆಯನ್ನು ಹೊಂದುವುದು ಉತ್ತಮ ಎಂಬ ಬಗ್ಗೆ ತಿಳಿಯಲು ನಿಮಗೆ ಇಲ್ಲಿದೆ ಕೆಲವು ಟಿಪ್ಸ್ ಮುಂದೆ ಓದಿ...

ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಮಾಸಿಕ ಮೊತ್ತ : ಬಹುತೇಕ ಎಲ್ಲ ಬ್ಯಾಂಕ್‌ಗಳಲ್ಲಿ ಖಾತೆಯಲ್ಲಿ ಕನಿಷ್ಠ ನಿರ್ದಿಷ್ಟ ಮೊತ್ತ ಇರಬೇಕು ಎಂಬ ನಿಯಮವಿದೆ. ನೀವು ಕನಿಷ್ಠ ಮೊತ್ತವನ್ನು ಹೊಂದದಿದ್ದರೆ ನಿಮಗೆ ಬ್ಯಾಂಕ್ ದಂಡವನ್ನು ವಿಧಿಸಬಹುದು. ನೀವು ಒಂದು ಅಥವಾ ಎರಡು ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ, ನೀವು ಸುಲಭವಾಗಿ ಟ್ರಾಕ್ ಮಾಡಲು ಸಾಧ್ಯವಾಗಲಿದೆ. ಎಷ್ಟು ಕನಿಷ್ಠ ಮೊತ್ತ ಇರಬೇಕು ಎಂದು ನೋಡಿಕೊಂಡು ಅದನ್ನು ಬ್ಯಾಲೆನ್ಸ್ ಮಾಡಲು ಸಾಧ್ಯವಾಗಲಿದೆ. ಆದರೆ ಎರಡಕ್ಕಿಂತ ಅಧಿಕ ಬ್ಯಾಂಕ್ ಖಾತೆ ಇದ್ದರೆ ನೀವು ಕನಿಷ್ಠ ಮೊತ್ತವನ್ನು ನಿರ್ವಹಣೆ ಮಾಡಲು ಕಷ್ಟವಾಗಬಹುದು. ಎಲ್ಲ ಬ್ಯಾಂಕ್‌ಗಳಲ್ಲಿ ಕನಿಷ್ಠ ಮೊತ್ತ ಒಂದೇ ಆಗಿರುವುದಿಲ್ಲ. ಜಿರೋದಿಂದ ಹಿಡಿದು ಹತ್ತು ಸಾವಿರಕ್ಕಿಂತಲೂ ಅಧಿಕ ಮೊತ್ತದವರೆಗೂ ಕನಿಷ್ಠ ಬ್ಯಾಲೆನ್ಸ್ ಆಗಿರುತ್ತದೆ.

ನಿಮಗೆ ಲಭ್ಯವಾಗುವ ಸೌಲಭ್ಯಗಳು : ಬ್ಯಾಂಕ್ ಖಾತೆಯನ್ನು ನೀವು ತೆರೆಯುವ ಮುನ್ನ ಈ ಖಾತೆಯಿಂದ ನಿಮಗೆ ಲಭ್ಯವಾಗುವ ಸೌಲಭ್ಯಗಳನ್ನು ಪಟ್ಟಿಮಾಡಿಕೊಳ್ಳಿ. ನಿಮಗೆ ಪ್ರಿಮೀಯಂ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬೇಕಾಗಬಹುದು,

ನಾವು ಜೀವನದಲ್ಲಿ ಒಮ್ಮೆಯಾದರೂ ದೊಡ್ಡ ಮೊತ್ತದ ಸಾಲವನ್ನು ಪಡೆಯುತ್ತೇವೆ. ಇದು ಗೃಹ ಸಾಲವಾಗಿರಬಹುದು ಅಥವಾ ವೈಯಕ್ತಿಕ ಸಾಲವಾಗಿರಬಹುದು. ನಾವು ಬ್ಯಾಂಕ್‌ನಿಂದ ಸಾಲವನ್ನು ಪಡೆಯುವ ಸಂದರ್ಭದಲ್ಲಿ ಯಾವ ಬ್ಯಾಂಕ್‌ನಲ್ಲಿ ಕಡಿಮೆ ಬಡ್ಡಿದರಕ್ಕೆ ಸಾಲ ಲಭ್ಯವಾಗಲಿದೆ ಹಾಗೂ ಎಷ್ಟು ಶುಲ್ಕವಿದೆ ಎಂದು ನೋಡಿಕೊಳ್ಳುತ್ತೇವೆ. ನಾವು ಒಂದಕ್ಕಿಂತ ಅಧಿಕ ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ ಎಲ್ಲಿ ಸಾಲ ಪಡೆಯುವುದು ಉತ್ತಮ ಎಂದು ನಿರ್ಧಾರ ಮಾಡಲು ಸಹಕಾರಿಯಾಗಲಿದೆ.

ಲಾಕರ್ ಸೌಲಭ್ಯ ಬೇಕಾಗಬಹುದು, ನಗದು ಡೆಪಾಸಿಟ್ ಮೇಲೆ ಶೂನ್ಯ ಶುಲ್ಕ, ಎಟಿಎಂ‌ನಲ್ಲಿ ಅಧಿಕ ಹಣ ವಿತರಾ ಆಯ್ಕೆಯಂತಹ ಸೌಲಭ್ಯ ಅಥವಾ ಆಫರ್ ಬೇಕಾಗಬಹುದು. ನಿಮಗೆ ಈ ಪೈಕಿ ಯಾವ ಸೌಲಭ್ಯ ಅಗತ್ಯವಿದೆಯೋ ಆ ಸೌಲಭ್ಯ ಲಭ್ಯವಾಗುವ ಬ್ಯಾಂಕ್‌ನಲ್ಲಿ ಖಾತೆಯನ್ನು ತೆರೆಯಿರಿ.

ಹಣಕಾಸು ನಿರ್ವಹಣೆ ಹೇಗೆ ಸಾಧ್ಯ? : ಜನರು ಸಾಮಾನ್ಯವಾಗಿ ಜೀವನದಲ್ಲಿ ಹಲವಾರು ಹಣಕಾಸು ಗುರಿಯನ್ನು ಹೊಂದಿರುತ್ತಾರೆ. ನಮ್ಮ ಎಲ್ಲ ಗುರಿಗಳಿಗಾಗಿ ನಾವು ಹಣವನ್ನು ಉಳಿತಾಯ ಮಾಡಲು ಸಾಧ್ಯವಾಗದು. ನಾವು ನಿರ್ದಿಷ್ಟ ಒಂದು ಗುರಿಗಾಗಿ ಬೇರೆಯೇ ಬ್ಯಾಂಕ್ ಖಾತೆಯನ್ನು ಹೊಂದುವುದರಿಂದಾಗಿ ನಿಮಗೆ ಅದನ್ನು ನಿರ್ವಹಣೆ ಮಾಡಲು ಕಷ್ಟವಾಗಬಹುದು. ಆದ್ದರಿಂದಾಗಿ ನೀವು ನಿಮ್ಮ ನಿರ್ದಿಷ್ಟ ಪ್ಲಾನ್ ಬಗ್ಗೆ ಸರಿಯಾದ ಯೋಜನೆಯನ್ನು ಮಾಡಿಕೊಂಡು ಬೇರೆಯೇ ಖಾತೆಯನ್ನು ಮಾಡಿ, ಅದರ ಅದನ್ನು ಸರಿಯಾಗಿ ನಿರ್ವಹಣೆ ಮಾಡಿ. ನೀವು ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಸಂಗ್ರಹ ಮಾಡುವ ಹಣವನ್ನು ಬೇರೆ ಯಾವುದಕ್ಕೂ ಖರ್ಚು ಮಾಡದೆ ಇರಲು ಪ್ರತ್ಯೇಕ ಬ್ಯಾಂಕ್ ಖಾತೆ ಹೊಂದುವುದು ಸಹಕಾರಿಯಾಗಲಿದೆ.

ಅಧಿಕ ಮೊತ್ತದ ಸಾಲವನ್ನು ಪಡೆಯಲು ಸಹಕಾರಿ : ನಾವು ಜೀವನದಲ್ಲಿ ಒಮ್ಮೆಯಾದರೂ ದೊಡ್ಡ ಮೊತ್ತದ ಸಾಲವನ್ನು ಪಡೆಯುತ್ತೇವೆ. ಇದು ಗೃಹ ಸಾಲವಾಗಿರಬಹುದು ಅಥವಾ ವೈಯಕ್ತಿಕ ಸಾಲವಾಗಿರಬಹುದು. ನಾವು ಬ್ಯಾಂಕ್‌ನಿಂದ ಸಾಲವನ್ನು ಪಡೆಯುವ ಸಂದರ್ಭದಲ್ಲಿ ಯಾವ ಬ್ಯಾಂಕ್‌ನಲ್ಲಿ ಕಡಿಮೆ ಬಡ್ಡಿದರಕ್ಕೆ ಸಾಲ ಲಭ್ಯವಾಗಲಿದೆ ಹಾಗೂ ಎಷ್ಟು ಶುಲ್ಕವಿದೆ ಎಂದು ನೋಡಿಕೊಳ್ಳುತ್ತೇವೆ. ನಾವು ಒಂದಕ್ಕಿಂತ ಅಧಿಕ ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ ಎಲ್ಲಿ ಸಾಲ ಪಡೆಯುವುದು ಉತ್ತಮ ಎಂದು ನಿರ್ಧಾರ ಮಾಡಲು ಸಹಕಾರಿಯಾಗಲಿದೆ. ಹಾಗೆಯೇ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಪಡೆಯಲು ಕೂಡಾ ಸಾಧ್ಯವಾಗಲಿದೆ. ನೀವು ಭವಿಷ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಲವನ್ನು ಪಡೆಯುವ ಉದ್ದೇಶವನ್ನು ಹೊಂದಿದ್ದರೆ, ಈಗಲೇ ಸರಿಯಾಗಿ ನೋಡಿಕೊಂಡು ಕಡಿಮೆ ಬಡ್ಡಿದರ ಯಾವ ಬ್ಯಾಂಕ್‌ನಲ್ಲಿ ಇದೆ, ಅಲ್ಲಿ ಬ್ಯಾಂಕ್ ಖಾತೆಯನ್ನು ತೆರೆಯಿರಿ. ನೀವು ಆ ಬ್ಯಾಂಕ್‌ನಲ್ಲೇ ಖಾತೆಯನ್ನು ಹೊಂದಿದ್ದರೆ ಸಾಲ ಪಡೆಯುವಾಗ ಇನ್ನೂ ಕಡಿಮೆ ಬಡ್ಡಿದರದಲ್ಲಿ ಸಾಲ ಲಭ್ಯವಾಗಬಹುದು. ಆದರೆ ನೀವು ಆ ಖಾತೆಯಲ್ಲಿ ಉತ್ತಮ ವಹಿವಾಟು ನಡೆಸಿರಬೇಕಾಗುತ್ತದೆ. ಸಾಮಾನ್ಯವಾಗಿ ನೀವು ಎರಡು ಮೂರು ಖಾತೆಯನ್ನು ಹೊಂದಿದ್ದರೆ ಅದನ್ನು ನಿರ್ವಹಣೆ ಮಾಡಲು ಸುಲಭವಾಗಲಿದೆ. ಆದರೆ ಅದಕ್ಕಿಂತ ಅಧಿಕ ಖಾತೆ ಹೊಂದಿದ್ದರೆ ನಿರ್ವಹಣೆ ಮಾಡಲು ಕಷ್ಟವಾಗಬಹುದು.

ನಿಮ್ಮ ಪ್ರಶ್ನೆ ನಮ್ಮ ಉತ್ತರ

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



ನಮ್ಮ ಬ್ಯಾಂಕಿನಲ್ಲಿ ಸಹಾಯಕ ವ್ಯವಸ್ಥಾಪಕರಾಗಿದ್ದ ಸಿಬ್ಬಂದಿಯನ್ನು ಕರ್ತವ್ಯ ಲೋಪದಿಂದಾಗಿ ಸೇವಾ ಅವಧಿಯಲ್ಲಿ ಮಾರ್ಚ್ 2022ರಲ್ಲಿ ಅಮಾನತ್‌ಗೊಳಿಸಿದ್ದು, ಸದರಿ ಸಿಬ್ಬಂದಿಯು ಅಮಾನತ್ ಮಾಡಿರುವುದನ್ನು ಪ್ರಶ್ನಿಸಿ ಡಿ.ಆರ್. ಕಛೇರಿಯಲ್ಲಿ ದಾವಾ ಹೂಡಿರುತ್ತಾರೆ. ಸದರಿ ಸಿಬ್ಬಂದಿಯು ಅಮಾನತ್ ಅವಧಿಯಲ್ಲಿ ಇರುವಾಗಲೇ ಅನಾರೋಗ್ಯದ ಕಾರಣ ಆಗಸ್ಟ್ 2022ರಲ್ಲಿ ಮರಣ ಹೊಂದಿರುತ್ತಾರೆ. ಮೃತ ಸಿಬ್ಬಂದಿಗೆ ತಾಯಿ, ಒಬ್ಬ ಅಕ್ಕ, ಪತ್ನಿ ಹಾಗೂ ನಾಲ್ಕು ಜನ ಹೆಣ್ಣುಮಕ್ಕಳಿರುತ್ತಾರೆ. ಮೃತರ ಅಕ್ಕ ಹಾಗೂ ನಾಲ್ಕು ಜನ ಹೆಣ್ಣು ಮಕ್ಕಳಿಗೂ ವಿವಾಹವಾಗಿರುತ್ತದೆ. ಮೃತ ಸಿಬ್ಬಂದಿಯ ಪತ್ನಿ ನನಗೆ ಸಿಗಬೇಕಾದ ಸೌಲಭ್ಯಗಳನ್ನು ಕೇಳಿ ಅರ್ಜಿ ಸಲ್ಲಿಸಿರುತ್ತಾರೆ ಹಾಗೂ ಮೃತ ಸಿಬ್ಬಂದಿಯ ತಾಯಿಯೂ ಸಹ ಮರಣ ನಂತರ ಸಿಗಬೇಕಾದ ಸೌಲಭ್ಯಗಳಲ್ಲಿ ತನಗೂ ಬರಬೇಕು ಎಂದು ಬ್ಯಾಂಕಿಗೆ ಅರ್ಜಿಯನ್ನು ಸಲ್ಲಿಸಿರುತ್ತಾರೆ. ಮೃತ ಸಿಬ್ಬಂದಿಯು ಡಿ.ಆರ್.ಕಛೇರಿಯಲ್ಲಿ ಹೂಡಿರುವ ದಾವಾ ಇನ್ನೂ ಮುಗಿದಿರುವುದಿಲ್ಲ ಹಾಗೂ ಸದರಿ ಸಿಬ್ಬಂದಿಯ ಅಮಾನತ್ ವಿಚಾರಣೆ ಕೂಡ ಮುಗಿದಿರುವುದಿಲ್ಲ. ನಾಲ್ಕು ಜನ ಹೆಣ್ಣುಮಕ್ಕಳಲ್ಲಿ ಯಾರಾದರೂ ಒಬ್ಬರಿಗೆ ಅನುಕಂಪದ ಆಧಾರದ ಮೇಲೆ ನೌಕರಿ ನೀಡಲು ಅರ್ಜಿ ಸಲ್ಲಿಸಿದ್ದಾರೆ. ನಮ್ಮ ಬೈಲಾದಲ್ಲಿ ಮದುವೆಯಾದ ಹೆಣ್ಣು ಮಕ್ಕಳಿಗೆ ಅನುಕಂಪದ ಆಧಾರದ ನೌಕರಿ ನೀಡುವ ವ್ಯವಧಾನವಿಲ್ಲ. ನಮ್ಮ ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಿ.

– ಸಹಕಾರ ಬ್ಯಾಂಕ್ ಲಿ. ಚಿಕ್ಕಮಗಳೂರು ಜಿಲ್ಲೆ.

01. ಸಿಬ್ಬಂದಿಯ ತಾಯಿಯವರು ಸಿಬ್ಬಂದಿಯ ಜೊತೆಯಲ್ಲಿ ವಾಸವಿರದ ಕಾರಣ ಮರಣ ಹೊಂದಿದ ಸಿಬ್ಬಂದಿಗೆ ಸಿಗುವ ಸೌಲಭ್ಯದಲ್ಲಿ ತನ್ನನ್ನು ಪರಿಗಣಿಸಿ ಎಂದು ಸಲ್ಲಿಸಿರುವ ಮನವಿ ಪತ್ರವನ್ನು ಪರಿಗಣಿಸಬೇಕೆ? ಪರಿಗಣಿಸಬೇಕಾದಲ್ಲಿ ಸೌಲಭ್ಯಗಳನ್ನು ನೀಡುವ ಬಗ್ಗೆ ಹೇಗೆ?

ಉತ್ತರ : ನಿವೃತ್ತಿ ಬಾಕಿಗಳ ಇತ್ಯರ್ಥಕ್ಕಾಗಿ ಮೃತ ಉದ್ಯೋಗಿಯಿಂದ ಬ್ಯಾಂಕು ನಾಮ ನಿರ್ದೇಶನವನ್ನು ಪಡೆದಿದ್ದರೆ, ಬಾಕಿಯನ್ನು ನಾಮಿನಿಗೆ

(ಸಾಮಾನ್ಯವಾಗಿ ಹೆಂಡತಿಗೆ) ಪಾವತಿಸಿದರೆ ಬ್ಯಾಂಕು ತನ್ನ ಹೊಣೆಗಾರಿಕೆಯಿಂದ ಬಿಡುಗಡೆಗೊಳ್ಳುತ್ತದೆ. ಬಾಕಿ ಪಾವತಿಸುವ ಮೊದಲು ಮೃತನ ತಾಯಿ ನ್ಯಾಯಾಲಯದಿಂದ ಪಡೆದ ತಡಯಾಜ್ಞೆ / ನಿರ್ದೇಶನವನ್ನು ಬ್ಯಾಂಕಿಗೆ ಸಲ್ಲಿಸಿದರೆ ನ್ಯಾಯಾಲಯದ ನಿರ್ದೇಶನವನ್ನು ಪಾಲಿಸಬೇಕು.

01. ಅಮಾನತ್‌ಗೊಂಡಿರುವ ಸಿಬ್ಬಂದಿಯು ಬೋನಸ್‌ಗೆ ಅರ್ಹರೇ? ಅರ್ಹರಾದರೆ 31.03.2022ರಲ್ಲಿ ಪಡೆಯುವ ವೇತನದ ಆಧಾರದ ಮೇಲೆ ಪರಿಗಣಿಸಬೇಕೆ ಅಥವಾ ಎಂದಿನಂತೆ ಪೂರ್ಣ ವೇತನದ ಬೋನಸ್ ನೀಡಬೇಕೆ?

ಉತ್ತರ : ಸಿಬ್ಬಂದಿಯು ಅಮಾನತನ್ನು ಶಿಕ್ಷೆಯೆಂದು ಪರಿಗಣಿಸಲಾಗುವುದಿಲ್ಲ. ಮೃತ ಉದ್ಯೋಗಿಗೆ ಚಾರ್ಜ್‌ಶೀಟ್ ನೀಡಿದ್ದಿರುವುದರಿಂದ ಮತ್ತು ಯಾವುದೇ ಹಣದ ವಂಚನೆಯ ಆರೋಪವಿಲ್ಲದಿರುವುದರಿಂದ ಅಮಾನತನ್ನು ಪರಿಗಣಿಸದೆ, ಕೊನೆಯದಾಗಿ ಪಡೆದ ಸಂಬಳದ ಆಧಾರದ ಮೇಲೆ ಬಾಕಿಯನ್ನು ಇತ್ಯರ್ಥಗೊಳಿಸಬಹುದು.

02. ಮೃತ ಸಿಬ್ಬಂದಿಯು ಡಿ.ಆರ್. ಕಛೇರಿಯಲ್ಲಿ ಹೂಡಿರುವ ದಾವಾ ಇನ್ನೂ ಮುಗಿದಿಲ್ಲದಿರುವುದರಿಂದ ಸದರಿ ಸಿಬ್ಬಂದಿಯ ಕರ್ತವ್ಯ ಲೋಪದೋಷಗಳನ್ನು ಆಡಳಿತ ಮಂಡಳಿಯು ಪರಿಗಣಿಸಬಹುದೇ?

ಉತ್ತರ : ನೌಕರನ ನಿಧನದ ನಂತರ ಆತ ಇಲಾಖೆಯಲ್ಲಿ ಸಲ್ಲಿಸಿದ ದೂರು ನಿರುಪಯುಕ್ತವಾಗುತ್ತದೆ. ಆದ್ದರಿಂದ, ಬ್ಯಾಂಕು ಬಾಕಿ ಇತ್ಯರ್ಥ ಮಾಡಲು ಯಾವುದೇ ಬಾಧೆಯಿಲ್ಲ.

03. ಅನುಕಂಪದ ಆಧಾರದ ಮೇಲೆ ನೌಕರಿ ನೀಡುವ ಬಗ್ಗೆ ನಮ್ಮ ಬೈಲಾ ರೀತ್ಯ ಅಥವಾ ಕಾನೂನಾತ್ಮಕವಾಗಿ ಅವಕಾಶವಿದೆಯೇ?

ಉತ್ತರ : ಸರ್ಕಾರಿ ನೌಕರ ಮೃತಪಟ್ಟರೆ, ಆತನ ವಿವಾಹಿತ ಪತ್ನಿಗೂ ಅನುಕಂಪದ ಆಧಾರಿತ ನೌಕರಿಯನ್ನು ನೀಡಬಹುದು ಎಂದು ಹಲವು ಉಚ್ಚನ್ಯಾಯಾಲಯಗಳು ತೀರ್ಪಿತ್ತವೆ. ಸಹಕಾರ ಬ್ಯಾಂಕಿನ ನೌಕರ ಸರಕಾರಿ ನೌಕರನಲ್ಲದಿರುವುದರಿಂದ ಕರ್ನಾಟಕ ಸಹಕಾರ ಸಂಘಗಳ ನಿಯಮ 18(3) ಮತ್ತು ನಿಮ್ಮ ಬೈಲಾದಲ್ಲಿ ತಿಳಿಸಿದಂತೆ ಅನುಕಂಪದ ಆಧಾರಿತ ನೌಕರಿಯನ್ನು ನೀಡಿ.

04. ಗಳಿಕೆ ರಚನೆ ನೀಡಬೇಕಾದ ಮೊತ್ತವನ್ನು ಸಿಬ್ಬಂದಿಯ ಕೊನೆಯ ತಿಂಗಳ ವೇತನದಂತೆ ಅಮಾನತ್‌ನಲ್ಲಿ ನೀಡುತ್ತಿದ್ದ ಅರ್ಥವೇತನದ ಆಧಾರದ ಮೇಲೆ ಪರಿಗಣಿಸಬೇಕೆ ಅಥವಾ ಪೂರ್ಣವೇತನದಂತೆ ಪರಿಗಣಿಸಬೇಕೆ?

ಉತ್ತರ : ರಜೆ ನಗದು ಮೊತ್ತದ ಲೆಕ್ಕಾಚಾರಕ್ಕಾಗಿ ಪ್ರಶ್ನೆ 1ರಲ್ಲಿ ತಿಳಿಸಿದಂತೆ ಕಾರ್ಯಕ್ಕಾಗಲಿ.

ಮರ್ಚಂಟ್ ಅಬರಲ್ ಕೋ-ಆಪ್. ಬ್ಯಾಂಕು ಗದಗ : 58ನೇ ವಾರ್ಷಿಕ ಮಹಾಸಭೆ

ಮರ್ಚಂಟ್ ಅಬರಲ್ ಕೋ-ಆಪ್. ಬ್ಯಾಂಕು ಲಿ. ಗದಗ ಇದರ 58 ನೇ ವಾರ್ಷಿಕ ಸರ್ವ ಸಾಧಾರಣ ಸಭೆ ದಿನಾಂಕ 28.08.2022 ರಂದು ಎಸ್.ಬಿ.ಎಸ್. ಗಾರ್ಡನ್ ಮುಂಡರಗಿ ರಸ್ತೆ, ಗದಗದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಮೋಹನ ಟಿ. ಕೋಟಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ಬ್ಯಾಂಕಿನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರು ನೆರವೇರಿಸಿದರು. ಸಭೆಯ ಆರಂಭದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಮೋಹನ ಟಿ. ಕೋಟಿಯವರು ಸ್ವಾಗತವನ್ನು ಕೋರಿದರು. ಬ್ಯಾಂಕಿನ ವೃತ್ತಿಪರ ನಿರ್ದೇಶಕರಾದ ಬಸವರಾಜ ಎಮ್. ಬಂದಕ್ನವರ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದ ನಿರೂಪಣೆಯನ್ನು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ರಾಜು ಎಲ್. ಕೋಟಿಯವರು ಮಾಡಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಶಿವಪ್ಪ ಪ್ಲಿಇಟಗಿ, ವಿಶ್ವನಾಥ ಸಿ. ರಾಮನಕೊಪ್ಪ, ಮಹಾದೇವಯ್ಯ ಸಿ. ಧನ್ಯೂರಹಿರೇಮಠ, ಕುಬೇರಗೌಡ ಎಸ್. ಪರ್ವತಗೌಡ, ಸಂತೋಷ ಬಿ. ಅಬ್ಬಿಗೇರಿ, ಪಂಚಣ್ಣ ಸಿ. ಕತ್ತಿ, ಚಂದ್ರಕಾಂತ ಎಸ್. ಸಂಕಣ್ಣವರ ಶ್ರೀಮತಿ ಸುಮಂಗಲಾ ಎನ್. ಹೊಸಮನಿ, ಶ್ರೀಮತಿ ಶಿವಪ್ಪ ಕೆ. ಕುರಡಗಿ, ತೋಟೋಸಾ ಆರ್. ಭಾಂಡಗಿ, ಶಿವಾನಂದ ಎಚ್. ನಡವಲಗುಡ್ಡ, ಬೈಲಪ್ಪ ಟಿ. ಆಸಂಗಿ, ವೃತ್ತಿಪರ ನಿರ್ದೇಶಕರಾದ ಸಿ.ಎ ಬಸವರಾಜ ಎಂ ಬಳಗೇರಿ ಹಾಗೂ ಬಸವರಾಜ ಎಮ್. ಬಂದಕ್ನವರ ಮತ್ತು ಶಾಖಾ ವ್ಯವಸ್ಥಾಪಕರು, ಬ್ಯಾಂಕಿನ ಸಿಬ್ಬಂದಿಗಳು, ಪಿಗ್ಮಿ ಸಂಗ್ರಹಕಾರರು, ಬ್ಯಾಂಕಿನ ಶೇರುದಾರರು, ಠೇವುದಾರರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು. ಬ್ಯಾಂಕಿನ ಉಪಾಧ್ಯಕ್ಷರಾದ ಶರಣಬಸಪ್ಪ ಕೆ. ಕುರಡಗಿ ಇವರು ವಂದನಾರ್ಪಣೆ ಮಾಡಿದರು.





ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಮುಸ್ಲಿಂ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಿ ಹಬ್ಬ ಆಚರಿಸುವ ಮೂಲಕ ಸಾಮರಸ್ಯ ಸಾರಿದ್ದಕ್ಕೆ ಜನರಿಂದ ಎಲ್ಲೆಡೆ ಪ್ರಶಂಸೆ ವ್ಯಕ್ತವಾಯಿತು.
- ಹುಟ್ಟಿನಿಂದಲೇ ಕುರುಡುತನವನ್ನು ಹೊಂದಿದ್ದ ಮಧ್ಯಪ್ರದೇಶದ ಇಂದೋರಿನ ಯುವ ಸಾಫ್ಟ್‌ವೇರ್ ಇಂಜಿನಿಯರ್, ಜಾಗತಿಕ ಮಾಹಿತಿ ಮತ್ತು ತಂತ್ರಜ್ಞಾನ ಸಂಸ್ಥೆಯಾದ ಮೈಕ್ರೋಸಾಫ್ಟ್ ಸಂಸ್ಥೆಯಿಂದ ಉದ್ಯೋಗ ಪಡೆದಿದ್ದಾರೆ.
- ಜಗತ್ತಿನ ಅತ್ಯಂತ ದಟ್ಟ ಕಾಡಾದ ಅಮೇಜಾನ್ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದ ವಿಶ್ವದ ಏಕಾಂಗಿ ವ್ಯಕ್ತಿ ಎಂದೇ ಕರೆಯಲಾಗುತ್ತಿದ್ದ ಬುಡಕಟ್ಟು ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
- ಕೇರಳದ ಕೋರೈಕೋಡ್ ಸಲೀಂ ಅವರು ಗಾಯನ ಹಾಗೂ ಮೃದಂಗ ಕಲಾವಿದರಾಗಿದ್ದರೆ, ಅವರ ಮೂವರು ಹೆಣ್ಣು ಮಕ್ಕಳು ಕೂಡಾ ಇದೇ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದ್ದಾರೆ.
- ಗದಗ ಪಟ್ಟಣದಿಂದ 5 ಕಿಲೋ ಮೀಟರ್ ದೂರದಲ್ಲಿರುವ ಕಳಸಾಪುರ

- ಕೋಮು ಮತ್ತು ಧಾರ್ಮಿಕ ಸೌಹಾರ್ದತೆಗೆ ಮಾದರಿಯಾಗಿದೆ. ಇಲ್ಲಿ ಹಿಂದೂ-ಮುಸ್ಲಿಮರು ಒಂದೆಡೆ ಸೇರಿ ಗಣೇಶ ಹಬ್ಬವನ್ನು ಆದ್ಯಾರಿಯಾಗಿ ಆಚರಿಸುತ್ತಾರೆ.
- ರಾಜ್ಯದ ನೂತನ ಏರೋಸ್ಪೇಸ್ ಮತ್ತು ರಕ್ಷಣಾ ನೀತಿಯಿಂದಾಗಿ ಮುಂದಿನ ಐದು ವರ್ಷಗಳಲ್ಲಿ ರಕ್ಷಣಾ ಉದ್ಯಮದಲ್ಲಿ 60,000 ಕೋಟಿ ರೂಪಾಯಿಗಳ ಹೂಡಿಕೆ ಮತ್ತು 70,000 ಉದ್ಯೋಗಾವಕಾಶಗಳ ಸೃಷ್ಟಿ ಮಾಡಲಿದೆ.
- ಈ ಬೇಸಿಗೆಯಲ್ಲಿ ಸ್ಟೇನ್ಸ್ ದೇಶದ ಮ್ಯಾಡ್ರಿಡ್‌ನಲ್ಲಿ 4,600 ಕ್ಕೂ ಹೆಚ್ಚು ಜನರು ಬಿಸಿಲ ಶಾವಿದ ಕಾರಣ ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಕಾರ್ಲೋಸ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ವರದಿ ತಿಳಿಸಿದೆ.
- ಲಾಸನ್‌ನಲ್ಲಿ ನಡೆದ ಅಡ್ವೀಟ್ ಕ್ರೀಡಾಕೂಟದಲ್ಲಿ ಫಿನಿಕ್ಸ್‌ನಂತೆ ಎದ್ದು ಬಂದಿರುವ ನೀರಜ್ ಚೋಪ್ರಾ ಅವರು ಅಗ್ರಸ್ಥಾನ ಪಡೆದು ಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿ, ಈ ಸಾಧನೆ ಮಾಡಿದ ಭಾರತದ ಮೊದಲಿಗನಾಗಿದ್ದಾರೆ.

ಹಿ ದು ಗ ರ ಅ ನಿ ಸಿ ಕೆ . . .



ನಾಣ್ಯಗಳನ್ನು ಸ್ವೀಕರಿಸಲು ಮುಂದಾಗಬೇಕಿದೆ : 2005ರಲ್ಲಿ ಟಂಕಿಸಿದ 10 ರೂ. ನಾಣ್ಯಕ್ಕೆ ಆರಂಭದಲ್ಲಿ ಭಾರಿ ಜನಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ, 2016ರಲ್ಲಿ ಕೇಳಿಬಂದ ವದಂತಿಗಳಿಂದ ರೂ.10 ನಾಣ್ಯಗಳನ್ನು ಸ್ವೀಕರಿಸಲು ಕೆಲ ಜನ ಹಿಂದೇಟು ಹಾಕುತ್ತಿದ್ದಾರೆ. ರೂ.10ರ ನಾಣ್ಯಗಳನ್ನು ರದ್ದುಪಡಿಸಿಲ್ಲ ಎಂದು ಆರೋಪ ಈಗಾಗಲೇ ಅನೇಕ ಬಾರಿ ಸ್ಪಷ್ಟಪಡಿಸಿರುವುದನ್ನು ಜನ ಅರ್ಥಮಾಡಿಕೊಂಡು ರೂ.10ರ ನಾಣ್ಯಗಳನ್ನು ಸ್ವೀಕರಿಸಲು ಮುಂದಾಗಬೇಕಿದೆ.

▶▶ ನಾರಾಯಣ ಮೂರ್ತಿ ಜಿ. ಬಳ್ಳಾರಿ

ಖಾಸಗಿ ಬ್ಯಾಂಕುಗಳ ಉಪಟಳ ಮೇರೆಮೀರಿತ್ತು : ಸಕಾಲದಲ್ಲಿ ಸಾಲ ತೀರಿಸದ ಗ್ರಾಹಕರೊಂದಿಗೆ ಅನುಚಿತವಾಗಿ ವರ್ತಿಸುವಂತಿಲ್ಲ ಗ್ರಾಹಕರಿಂದ ದೂರು ಬಂದರೆ ನಾವು ಅದನ್ನು ಗಂಭೀರವಾಗಿ ಪರಿಗಣಿಸಲಿದ್ದೇವೆ ಎಂದೂ ಆರೋಪ ಗವರ್ನರ್ ಶಕ್ತಿಶಾಂತ ದಾಸ್ ಇತ್ತೀಚೆಗೆ ಹೇಳಿರುವುದು ಸೂಕ್ತವಾಗಿದೆ. ಇತ್ತೀಚಿನ ದಿನಗಳಲ್ಲಿ ಕೆಲ ಖಾಸಗಿ ಬ್ಯಾಂಕುಗಳ ವಸೂಲಿ ವಿಚೇರಿಕರ ಉಪಟಳ ಮೇರೆಮೀರಿತ್ತು.

▶▶ ಆರ್. ಅಂಜನ್ ಕುಮಾರ್, ಚಿತ್ರದುರ್ಗ

ಸಂಪಾದಕರು :

ಪುಂಡಲಿಕ ಎನ್. ಕೇರೂರೆ,
ಮುಖ್ಯ ಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ
ಬ್ಯಾಂಕುಗಳ ಮಹಾಮಂಡಳ ನಿ.,
ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.
Published at : # 132, K.H. Road, Bangalore - 560027.
Printed at : Navarathna Printers, # 35, 3rd Cross, Sudhamanagar, Bangalore - 560027.